

2198 - B21 - IISC - R - S - 20

SECOND SEMESTER B.Com. DEGREE EXAMINATION, SEPTEMBER 2020
(Revised)

FINANCIAL ACCOUNTING - II

[Max. Marks: 80]

*Time : 3 Hours]

Attempt all the Sections as per internal choice.
Simple calculators are allowed.

Question No. 13 is compulsory.

Section A - (Marks : $10 \times 2 = 20$)

1. Answer any 10 of the following:
 - a) How do you treat bad debts when del credere commission is not given?
 - b) What is normal loss? Give any two examples.
 - c) What is loading?
 - d) Who is higher vendor?
 - e) What is higher purchase price?
 - f) How do you ascertain cash received from branch debtors?
 - g) How do you record goods in transit in the books of H.O.?
 - h) Give the entry for transfer of branch profit.
 - i) State any two objectives of departmental accounts.
 - j) How do you allocate the following expenses:
 - i) Freight
 - ii) Advertisement
 - k) What is Memorandum Trading Account?
 - l) Write the formula for the calculation of gross profit ratio.

Section B - (Marks: $3 \times 5 = 15$)

Answer any three of the following:

2. Distinguish between Sale and Consignment.
3. Calculate the abnormal loss from the following:
200 cases of chocolate at Rs. 500 per case sent on consignment. 15 cases of chocolate damaged in transit. Non-recurring expenses incurred by Consignor is Rs. 5,000 and Consignee Rs. 2,000.
4. Rakesh and Company purchased an asset on hire purchase system on 01.01.2015 from Mahesh and Company Ltd. and agreed to pay 10% p.a. interest on unpaid balance of cash price. Rakesh and Company Ltd. decided to depreciate an asset by 10% p.a. on diminishing balance method. Rakesh and Company paid Rs. 40,000 on signing the agreement and balance in four equal installments:

On 31.12.2015	Rs. 56,000
On 31.12.2016	Rs. 52,000
On 31.12.2017	Rs. 48,000
On 31.12.2018	Rs. 44,000

Ascertain the cash price of the asset.

5. Harsha Pvt. Ltd. opened a branch at Gadag on 01.04.2016. From the following particulars, prepare branch account for the year ending 31.03.2017:

Opening Stock (1.4.2016)	Rs. 10,000
Opening petty cash (1.4.2016)	Rs. 200
Goods sent to Branch	Rs. 50,000
Cash remitted to branch for:	
Salaries 2,000	
Office rent 1,200	
Petty cash 1,000	
Cash sales by branch remitted to H.O.	Rs. 4,200
Stock (31.03.2017)	Rs. 1,00,000
Petty cash (31.03.2017)	Rs. 15,000
	Rs. 400

[P.T.O.]

6. Pass necessary adjusting entries on the closing date of accounts in the books of H.O. whose accounts are closed on 31st December every year.
- Goods supplied to Gadag branch on 25.12.2015 for Rs. 10,000 were received by the letter on 4.1.2016.
 - Cash remitted by Haveri branch to H.O. on 29.12.2016 amounting to Rs. 10,000 was received by the Head Office on 02.02.2017.
 - Goods supplied by the Hubballi branch to Haveri branch under the instructions of head office amounted to Rs. 3,000.
 - Provide depreciation at 10% on Belagam branch furniture worth Rs. 10,000. The furniture account is maintained in the H.O. books.
 - Office expenses of Rs. 6,000 already paid by H.O. are to be allocated to the branches in the ratio of 2:1.
7. A fire occurred on the premises of Mr. Praveen Kumar on 31.12.2016 and considerable stock was destroyed. The following data is available from the books:

a) Sales for the year (2016)	Rs. 60,000
b) Purchases for the year (2016)	Rs. 56,000
c) Opening Stock (1.1.2016)	Rs. 60,000
d) Value of salvaged stock	Rs. 8,000

During the past three years, gross profit % on sales was 20%, 30% and 25% respectively. Prepare a statement of insurance claim.

Section C – (Marks: 3 × 15 = 45)

Answer any **three** of the following. **Q.No.13 is compulsory.**

8. M/s Renuka Traders of Belagavi consigned 300 radio sets costing Rs. 600 each and invoiced at 25% on invoice price to M/s Priya Traders, Hubballi. The consignor paid Rs. 9,000 towards carriage and insurance. M/s Priya Traders, Hubballi, are entitled for a commission of 8% and 2% del credere commission. M/s Priya Traders has accepted a bill for Rs. 1,00,000 as advance and M/s Renuka Traders discounted the bill for Rs. 99,000. The discount on bills is debited to consignment account.

10 Radio sets were completely damaged in transit and consignor received Rs. 6,000 from insurance company.

The consignee paid Rs. 5,000 as octroi and carriage upto godown. Further they paid Rs. 1,500 towards godown rent and selling expenses.

Consignee has sold 200 radio sets at Rs. 1,000 each. The final settlement of account is made through demand draft.

Prepare consignment account, goods sent on consignment account, abnormal loss account and M/s Priya Traders account in the books of M/s Renuka Traders.

Mr. Mahindra of Chikodi purchased a van on hire purchase system on 01.01.2016. The total cash price of the van is Rs. 95,850 payable at Rs. 24,000 on signing the agreement and the balance of Rs. 36,000 at the end of 1st year, Rs. 30,000 at the end of second year and Rs. 12,000 at the end of third year. He decided to depreciate the van at 20% p.a. on reducing balance method. The interest is charged at 5% p.a.

You are required to prepare necessary ledger accounts in the books of Mahindra.

10. Dinesh Traders, Dharwad, has a branch at Karwar. The goods are invoiced to the branch at 33-1/3% on cost. From the following particulars, prepare the necessary ledger accounts under Stock and Debtors system:

Particulars	Amount-(Rs.)
Stock on (1.1.2016) at invoice price	72,000
Debtors on (1.1.2016)	36,000
Goods sent to branch at invoice price	6,00,000
Cash sales	1,28,000
Credit sales	2,04,000
Received from Debtors	1,75,000
Goods return by branch to H.O.	18,000
Goods return by customers	12,000
Cash sent to branch for branch expenses:	
i) Rent	Rs. 12,000
ii) Salary	Rs. 20,000
iii) Sundries	Rs. 3,600
	35,600
Discount allowed to debtors	4,800
Deficit in stock at branch at invoice price	3,600
Stock on 31.12.2016 at invoice price	90,000

11. From the following particulars, prepare departmental trading and profit and loss account for the year ending 31-Dec-2017:

Particulars	TV Dept. (Rs.)	Radio Dept. (Rs.)
Opening Stock (1.1.2017)	14,000	12,000
Purchases	75,000	50,000
Sales	2,00,000	1,00,000
Returns Outward	10,000	5,000
Salaries	9,000	8,000
<u>Common Expenses and Incomes:</u>	Rs.	
General Salaries	12,000	
Rents and Rates	6,000	
Advertising	8,000	
Carriage Outwards	5,000	
Discount allowed	1,800	
Carriage inward	1,500	
Discount earned	1,500	
Accounting charges	5,000	
Insurance	2,000	

Adjustments:

- Goods transferred from TV dept. to Radio dept. worth Rs. 5,000 were not recorded.
- General salaries are allocated in the ratio of 3:1.
- The area occupied by the department in the ratio of 3:2.
- Accounting charges and insurance were allocated to the departments equally.
- Closing stock of TV dept. was Rs. 33,000 and that of Radio dept. was Rs. 30,000.

12. On 31.7.2019, fire occurred in the premises of Raghuram Stores, Bagalkot. The following details are available from the records of the Stores:

Particulars	Amount-(Rs.)
Stock (on 1.1.2018)	2,00,000
Stock (on 31.12.2018)	3,00,000
Purchases during 2018	27,00,000
Sales during 2018	32,50,000
Purchases from 1.1.2019 to 31.7.2019	18,00,000
Sales from 1.1.2019 to 31.7.2019	20,50,000
Value of salvaged stock	80,000
He had taken a fire policy for	2,30,000.

Ascertain the stock destroyed by fire and prepare the statement of claim under average clause.

13. CASE STUDY (Compulsory):

Mathura Company Ltd. consigned to Sagar Company Ltd. 400 bicycles at invoice price of Rs. 750 each. The invoice price was fixed at 20% on cost. They paid Rs. 12,000 for freight and insurance.

10 bicycles were damaged in transit and insurance co. accepted a claim for Rs. 6,000 only.

The consignee took delivery of the rest of the bicycles and paid carriage and octroi Rs. 2,400 to carry the goods to the godown.

They also paid subsequently Rs. 10,000 for advertisement and Rs. 2,000 for godown rent.

350 bicycles were sold by consignee at Rs. 1,000 each. The consignee was entitled to commission of 3% and 2% del credere commission on sales.

Show the necessary ledger accounts in the books of Mathura Company Ltd. and calculate profit or loss on consignment if:

- Consignee's expenses after reaching goods to the godown of consignee borne by consignor.
- Consignee's expenses after reaching goods to the godown of consignee borne by consignee himself.

KANNADA VERSION

ಅಂತರಿಕ ಆಯ್ಕೆಗಳ ಪ್ರಕಾರ ಎಲ್ಲಾ ವಿಭಾಗಗಳನ್ನು ಉತ್ತರಿಸಿರಿ.
ಸರಳ ಕ್ಯಾಲ್ಕುಲೇಟರನ್ನು ಉಪಯೋಗಿಸಬಹುದು.

ವಿಭಾಗ - ಅ (ಅಂಕಗಳು: 10 × 2 = 20)

1. ಕೆಳಗಿನ ಬೇಕಾದ ಹತ್ತಕ್ಕೆ ಪ್ರಶ್ನೆಗಳಿಗೆ ಉತ್ತರಿಸಿರಿ :
 - a) ಡೆಲ್ ಕ್ರೆಡರ್ ದಲ್ಲಾಯನ್ನು ನೀಡದಿದ್ದಾಗ ಕರಡು ಸಾಲವನ್ನು ಹೇಗೆ ಪರಿಗಣಿಸುವಿರಿ?
 - b) ಸಾಮಾನ್ಯ ಹಾನಿ ಎಂದರೇನು? ಎರಡು ಉದಾಹರಣೆಗಳನ್ನು ನೀಡಿರಿ.
 - c) ಲೋಡಿಂಗ್ ಎಂದರೇನು?
 - d) ಬಾಡಿಗೆ ಮಾರಾಟಗಾರ ಎಂದರೆ ಯಾರು?
 - e) ಬಾಡಿಗೆ ಖರೀದಿ ಬೆಲೆ ಎಂದರೇನು?
 - f) ಶಾಖೆಯ ಸಾಲಗಾರರಿಂದ ಬಂದ ನಗದು ಮೊತ್ತವನ್ನು ಹೇಗೆ ಕಂಡುಹಿಡಿಯುತ್ತೀರಿ?
 - g) ಪ್ರಧಾನ ಕಛೇರಿ ಪುಸ್ತಕದಲ್ಲಿ ಸಾಗಾಣಿಕೆಯಲ್ಲಿದ್ದ ಸರಕುಗಳನ್ನು ಹೇಗೆ ದಾಖಲಿಸುವಿರಿ?
 - h) ಶಾಖೆಯ ಲಾಭವನ್ನು ವರ್ಗಾವಣೆ ಮಾಡುವ ದಾಖಲೆ (Entry) ಬರೆಯಿರಿ.
 - i) ವಿಭಾಗೀಯ ಲೆಕ್ಕಗಳ ಎರಡು ಉದಾಹರಣೆಗಳನ್ನು ಬರೆಯಿರಿ.
 - j) ಈ ಕೆಳಗಿನ ವೆಚ್ಚಗಳನ್ನು ವಿಭಾಗಗಳಲ್ಲಿ ಹೇಗೆ ಹಂಚಿಕೆ ಮಾಡುವಿರಿ?
 - i) ಖರೀದಿ ಮಾಡಿದ ಸರಕು ಸಾಗಾಣಿಕೆ ವೆಚ್ಚ. ii) ಜಾಹಿರಾತು.
 - k) ಮರುಜ್ಞಾಪನಾ ವ್ಯಾಪಾರಿ ಖಾತೆ ಎಂದರೇನು?
 - l) ಸಮಗ್ರ ಲಾಭ ಅನುಪಾತ ಕಂಡುಹಿಡಿಯುವ ಸೂತ್ರವನ್ನು ಬರೆಯಿರಿ.

ವಿಭಾಗ - ಬ (ಅಂಕಗಳು: 3 × 5 = 15)

ಕೆಳಗಿನ ಬೇಕಾದ ಮೂರು ಪ್ರಶ್ನೆಗಳಿಗೆ ಉತ್ತರಿಸಿರಿ.

2. ಮಾರಾಟ ಹಾಗೂ ರವಾನೆ ಮಾರಾಟ ಇವುಗಳಲ್ಲಿರುವ ವ್ಯತ್ಯಾಸಗಳನ್ನು ಬರೆಯಿರಿ.
3. ಕೆಳಗೆ ಕೊಟ್ಟ ಮಾಹಿತಿಯಿಂದ ಅಸಾಮಾನ್ಯ ನಷ್ಟದ ಮೊತ್ತವನ್ನು ಕಂಡುಹಿಡಿಯಿರಿ :

200 ಚಾಕ್ಲೆಟ್ ಕೇಸ್‌ಗಳನ್ನು ರೂ. 500 ಪ್ರತಿ ಕೇಸ್‌ನಂತೆ ರವಾನಿಸಿದ್ದು 15 ಚಾಕ್ಲೆಟ್ ಕೇಸ್‌ಗಳು ಸಾಗಾಣಿಕೆಯಲ್ಲಿ ಹಾನಿಗೊಳಪಡಲಾಗಿದೆ. ಸರಕು ರವಾನೆದಾರ ಮತ್ತು ರವಾನೆ ಸರಕು ಮಾರಾಟ ಪ್ರತಿನಿಧಿ ವೆಚ್ಚ ಮಾಡಿದ (Non-recurring) ಮೊತ್ತ ರೂ. 5,000 ಮತ್ತು ರೂ. 2,000 ಅನುಕ್ರಮವಾಗಿ.
4. ದಿನಾಂಕ 01-01-2015 ರಂದು ರಾಕೇಶ್ ಮತ್ತು ಕಂ. ನಿ. ಅವರು ಒಂದು ಆಸ್ತಿಯನ್ನು ಮಹೇಶ ಮತ್ತು ಕಂ. ನಿ. ಇವರಿಂದ ಬಾಡಿಗೆ ಖರೀದಿ ಪದ್ಧತಿಯ ಮೇಲೆ ಖರೀದಿಸಲು ಒಪ್ಪಿಕೊಂಡು ಬಾಕಿ ಉಳಿದ ನಗದು ಹಣದ ಮೇಲೆ ಶೇ. 10 ವಾರ್ಷಿಕ ಬಡ್ಡಿ ದರವನ್ನು ಕೊಡಲು ಒಪ್ಪಿಕೊಂಡಿರುತ್ತಾರೆ. ಆಸ್ತಿಯ ಮೇಲೆ ಇಳುವರಿ ಶಿಲ್ಕು ಪದ್ಧತಿಯಂತೆ ಶೇ. 10ರ ವಾರ್ಷಿಕ ಸವಕಳಿಯನ್ನು ಆಕರಿಸಲು ನಿರ್ಧರಿಸಲಾಯಿತು.

ರಾಕೇಶ್ ಮತ್ತು ಕಂ. ನಿ. ಅವರು ರೂ. 40,000 ಗಳ ಒಪ್ಪಂದಕ್ಕೆ ಸಹಿ ಹಾಕಿದಾಗ ಪಾವತಿಸಲಾಯಿತು. ಉಳಿದ ನಗದು ಬೆಲೆಯ ಮೊತ್ತವನ್ನು ಈ ಕೆಳಗಿನಂತೆ ನಾಲ್ಕು ಸಮಾನ ಕಂತುಗಳಲ್ಲಿ ಪಾವತಿಸಲು ಒಪ್ಪಿಕೊಳ್ಳಲಾಯಿತು :

	ರೂ.
31-12-2015 ಕ್ಕೆ ...	56,000
31-12-2016 ಕ್ಕೆ ...	52,000
31-12-2017 ಕ್ಕೆ ...	48,000
31-12-2018 ಕ್ಕೆ ...	44,000

ಆಸ್ತಿಯ ನಗದು ಬೆಲೆಯನ್ನು ಕಂಡುಹಿಡಿಯಿರಿ.

5. ಹರ್ಷಾ ಖಾಸಗಿ ನಿಯಮಿತ ಇವರು ಗದಗದಲ್ಲಿ ಒಂದು ಶಾಖೆಯನ್ನು ದಿನಾಂಕ 1.4.2016 ರಂದು ತೆರೆದಿರುತ್ತಾರೆ. ಈ ಕೆಳಗಿನ ವಿವರಣೆಗಳಿಂದ 31.3.2017 ಕ್ಕೆ ಕೊನೆಗೊಳ್ಳುವಂತೆ ಶಾಖೆಯ ಖಾತೆಯನ್ನು ತಯಾರಿಸಿರಿ :

ವಿವರಣೆ:	ರೂ.
ಸರಕಿನ ಶಿಲ್ಕು 1.4.2016	... 10,000
ಚಿಲ್ಲರೆ ನಗದು 1.4.2016	... 200
ಶಾಖೆಗೆ ಕಳುಹಿಸಿದ ಸರಕುಗಳು	... 50,000

[P.T.O.]

ಪ್ರಧಾನ ಕಛೇರಿಯಿಂದ ಕೊಡಮಾಡಿದ ನಗದು :			
	ರೂ.		
ಸಂಬಳ	... 2,000		
ಕಛೇರಿ ಬಾಡಿಗೆ	... 1,200		
ಚಿಲ್ಲರೆ ನಗದು	... 1,000		4,200
ತಾಖೆಯ ನಗದು ಮಾರಾಟ (ಪ್ರಧಾನ ಕಛೇರಿಗೆ ಸಂದಾಯ)	... 1,00,000		
ಸರಕಿನ ಶಿಲ್ಕು (31.3.2017)	... 15,000		
ಚಿಲ್ಲರೆ ನಗದು (31.3.2017)	... 400		

6. ಈ ಕೆಳಗಿನವುಗಳನ್ನು ಪ್ರಧಾನ ಕಛೇರಿಯ ಲೆಕ್ಕ ಪುಸ್ತಕದಲ್ಲಿ ಹೊಂದಾಣಿಕೆಯ ದಾಖಲೆಗಳನ್ನು ದಾಖಲಿಸಿರಿ. ಪ್ರಧಾನ ಕಛೇರಿಯ ಲೆಕ್ಕ ಪತ್ರಗಳು ಪ್ರತಿವರ್ಷ ಡಿಸೆಂಬರ್ 31 ರಂದು ಮುಕ್ತಾಯಗೊಳ್ಳುತ್ತದೆ:
- ದಿ. 25.12.2015 ರಂದು ಗದಗ ತಾಖೆಗೆ ರೂ. 10,000 ಸರಕುಗಳನ್ನು ರವಾನಿಸಲಾಗಿತ್ತು. ಅದರ ಪ್ರಸ್ತುತ ಸರಕುಗಳನ್ನು ಸದರಿ ತಾಖೆಯು 4.1.2016 ರಂದು ಸ್ವೀಕರಿಸಿತು.
 - ಹಾವೇರಿ ತಾಖೆಯು ಪ್ರಧಾನ ಕಛೇರಿಗೆ 29.12.2016 ರಂದು ರೂ. 10,000 ನಗದು ಹಣ ಕಳುಹಿಸಿಕೊಟ್ಟಿತ್ತು. ಅದರ ಆ ಹಣ ಪ್ರಧಾನ ಕಛೇರಿಗೆ 2.2.2017 ರಂದು ತಲುಪಿತು.
 - ಪ್ರಧಾನ ಕಛೇರಿಯ ಆದೇಶದ ಮೇರೆಗೆ, ಹುಬ್ಬಳ್ಳಿ ತಾಖೆಯು ಹಾವೇರಿ ತಾಖೆಗೆ ರೂ. 3,000 ಸರಕುಗಳನ್ನು ಕಳುಹಿಸಿರುತ್ತಾರೆ.
 - ಬೆಳಗಾವಿ ತಾಖೆಯು ರೂ. 10,000 ಪೀಠೋಪಕರಣಗಳ ಮೇಲೆ ಶೇ. 10 ರಷ್ಟು ಸವಕಳಿ ತೆಗೆಯುವುದು. ಸದರಿ ತಾಖೆಯು ಪೀಠೋಪಕರಣ ಖಾತೆಯನ್ನು ಪ್ರಧಾನ ಕಛೇರಿಯಲ್ಲಿ ಇರುವುದು.
 - ಪ್ರಧಾನ ಕಛೇರಿಯು ಕೊಡಮಾಡಿದ ರೂ. 6,000 ಕಛೇರಿ ವೆಚ್ಚವನ್ನು ಎರಡು ತಾಖೆಗಳಿಗೆ 2 : 1 ಅನುಪಾತದಲ್ಲಿ ಹಂಚುವುದು.
7. ದಿನಾಂಕ 31.12.2016 ರಂದು ಮಿ. ಪ್ರವೀಣಕುಮಾರ ರವರ ಆವರಣವು ಅಗ್ನಿಗೆ ಅನಾಹುತಿಯಾಗಿದೆ. ಸರಕು ಸ್ವಲ್ಪ ಪ್ರಮಾಣದಲ್ಲಿ ನಾಶಗೊಂಡಿದೆ. ಈ ಕೆಳಗಿನ ಮಾಹಿತಿಯನ್ನು ಪುಸ್ತಕದ ಆಧಾರದ ಮೇಲೆ ನೀಡಲಾಗಿದೆ:

	ರೂ.
a) ಮಾರಾಟ 2016ರ ವರ್ಷದಲ್ಲಿ	... 60,000
b) ಖರೀದಿ 2016ರ ವರ್ಷದಲ್ಲಿ	... 56,000
c) ಸರಕುಗಳ ಪ್ರಾರಂಭದ ಶಿಲ್ಕು 1.1.2016	... 60,000
d) ಅಗ್ನಿಗಾಹುತಿಯಾಗಿ ಉಳಿದ ಶಿಲ್ಕು	... 8,000

ಹಿಂದಿನ 3 ವರ್ಷದ ಒಟ್ಟು ಲಾಭವು ಮಾರಾಟದ ಮೇಲೆ ಶೇ. 20, ಶೇ. 30 ಹಾಗೂ ಶೇ. 25 ಅನುಕ್ರಮವಾಗಿರುತ್ತದೆ. ವಿಮಾ ಹಕ್ಕು ಬಾಧ್ಯತೆ ವರದಿಯನ್ನು ತಯಾರಿಸಿರಿ.

ವಿಭಾಗ - ಕ (ಅಂಕಗಳು: 3 × 15 = 45)

ಕೆಳಗಿನವುಗಳಲ್ಲಿ ಬೇಕಾದಮೂರು ಪ್ರಶ್ನೆಗಳಿಗೆ ಉತ್ತರಿಸಿರಿ.

ಪ್ರಶ್ನೆ 13 ಕಡಾಯ.

8. ಮೆ. ರೇಣುಕಾ ಟ್ರೇಡರ್ಸ್ ಬೆಳಗಾವಿ ಅವರು, ಮೆ. ಪ್ರಿಯಾ ಟ್ರೇಡರ್ಸ್, ಹುಬ್ಬಳ್ಳಿ ಇವರಿಗೆ 300 ರೇಡಿಯೋಗಳನ್ನು ಹೆಚ್ಚುವರಿ ಬೆಲೆಪಟ್ಟಿ ಬೆಲೆಯಲ್ಲಿ ಒಂದು ರೇಡಿಯೋಗೆ ರೂ. 600 ರಂತೆ ಆಕರಿಸಿ, ರವಾನಿಸಿದ್ದಾರೆ. ಹೆಚ್ಚುವರಿ ಕ್ರಯಪಟ್ಟಿಯ ಪ್ರತಿಶತ 25 ರಂತೆ ಹೆಚ್ಚುವರಿ ಬೆಲೆಪಟ್ಟಿ ಬೆಲೆಯ ಮೇಲೆ ಕೂಡಿರುತ್ತದೆ. ರವಾನೆದಾರರು ಗಾಡಿ ಬಾಡಿಗೆ ಹಾಗೂ ವಿಮೆಯೆಂದು ರೂ. 9,000 ಗಳನ್ನು ಪಾವತಿಸಿದ್ದಾರೆ. ಮೆ. ಪ್ರಿಯಾ ಟ್ರೇಡರ್ಸ್‌ರವರು ಶೇ. 8 ರಂತೆ ದಲ್ಲಾಳಿ ಮತ್ತು ಶೇ. 2 ರಂತೆ ಡೆಲ್ ಕ್ರೇಡರ್ ದಳ್ಳಾಳಿಯನ್ನು ಪಡೆಯಲು ಅರ್ಹರಾಗಿರುತ್ತಾರೆ.
- ಮೆ. ಪ್ರಿಯಾ ಟ್ರೇಡರ್ಸ್‌ರವರು ರೂ. 1,00,000 ಮೌಲ್ಯದ ಹುಂಡಿಯನ್ನು ಮುಂಗಡವಾಗಿ ಕೊಡಲು ಒಪ್ಪಿರುತ್ತಾರೆ ಮತ್ತು ರೇಣುಕಾ ಟ್ರೇಡರ್ಸ್‌ರವರು ಆ ಬಿಲ್ಲನ್ನು ರೂ. 99,000 ಕ್ಕೆ ಸೋಡಿ ಗೊಳಿಸಿರುತ್ತಾರೆ. ಸೋಡಿಯನ್ನು ಖಾತೆಗೆ, ದಾಖಲಿಸಲಾಗಿದೆ. ಸಾಗಾಣಿಕೆಯಲ್ಲಿ 10 ರೇಡಿಯೋಗಳು ಪೂರ್ಣವಾಗಿ ಹಾನಿಗೊಳಗಾಗಿದ್ದು ಮತ್ತು ರವಾನೆದಾರರು ವಿಮಾ ಕಂಪನಿಯಿಂದ ರೂ. 6,000 ಪಡೆದಿರುತ್ತಾರೆ. ಸರಕು ಮಾರಾಟ ಪ್ರತಿನಿಧಿ ಅವರು ಆಕ್ರಾಯಿ ಹಾಗೂ ಗೋದಾಮಿಗೆ ಸಾಗಿಸುವ ಗಾಡಿ ಬಾಡಿಗೆ ರೂ. 5,000 ಪಾವತಿಸಿರುತ್ತಾರೆ. ಅದರಂತೆ ಗೋದಾಮಿನ ಬಾಡಿಗೆ ಮತ್ತು ಮಾರಾಟ ವೆಚ್ಚಕ್ಕಾಗಿ ರೂ. 1,500 ರನ್ನು ಪಾವತಿಸಿರುತ್ತಾರೆ.
- ಸರಕು ಮಾರಾಟ ಪ್ರತಿನಿಧಿಯವರು 200 ರೇಡಿಯೋಗಳನ್ನು ರೂ. 1,000 ದಂತೆ ಪ್ರತಿ ರೇಡಿಯೋಗಳಿಗೆ ಮಾರಾಟಮಾಡಿರುತ್ತಾರೆ. ಅಂತಿಮ ಲೆಕ್ಕಗಳನ್ನು ಡಿ.ಡಿ. ಮೂಲಕ ಮುಕ್ತಾಯಗೊಳಿಸಿರುತ್ತಾರೆ.
- ಮೆ. ರೇಣುಕಾ ಟ್ರೇಡರ್ಸ್ ಪುಸ್ತಕದಲ್ಲಿ ಸರಕು ರವಾನೆ ವ್ಯವಹಾರ ಖಾತೆ, ಸರಕು ರವಾನೆ ಖಾತೆ, ಅಸಾಮಾನ್ಯ ಹಾನಿ ಖಾತೆ ಮತ್ತು ಮೆ. ಪ್ರಿಯಾ ಟ್ರೇಡರ್ಸ್ ಖಾತೆಗಳನ್ನು ತಯಾರಿಸಿರಿ.

9. ದಿನಾಂಕ 1.1.2016 ರಂದು ಚಿಕ್ಕೋಡಿಯ ಮಿ. ಮಹೇಂದ್ರ ಇವರು ಬಾಡಿಗೆ ಖರೀದಿ ಪದ್ಧತಿಯಲ್ಲಿ ಒಂದು ವ್ಯಾನ್ ಬಾಡಿಗೆ ಖರೀದಿ ಪದ್ಧತಿಯಲ್ಲಿ ಖರೀದಿಸಿದ್ದಾರೆ. ವ್ಯಾನ್ ದ ಒಟ್ಟು ನಗದು ಬೆಲೆ ರೂ. 95,850, ರೂ. 24,000 ಗಳನ್ನು ಒಪ್ಪಂದಕ್ಕೆ ಸಹಿ ಹಾಕಿದಾಗ ಕೊಡಬೇಕು. ಬೆಲೆಯ ಬಾಕಿ ಮೊತ್ತವೆಷ್ಟು ?

ಮೊದಲನೇ ವರ್ಷದ ಕೊನೆಗೆ ರೂ. 36,000 ಗಳನ್ನು

ಎರಡನೇ ವರ್ಷದ ಕೊನೆಗೆ ರೂ. 30,000 ಗಳನ್ನು

ಮೂರನೇ ವರ್ಷದ ಕೊನೆಗೆ ರೂ. 12,000 ಗಳನ್ನು

ಅವರು ವ್ಯಾನ್ ನ ಮೇಲೆ ವರ್ಷಕ್ಕೆ ಶೇ. 20 ರಷ್ಟು ಸವಕಳಿಯನ್ನು ಇಳುವರಿ ಪದ್ಧತಿಯಲ್ಲಿ ಆಕರಿಸಲು ನಿರ್ಧರಿಸಿದ್ದಾರೆ. ವರ್ಷಕ್ಕೆ ಶೇ. 5 ರಷ್ಟು ಬಡ್ಡಿಯನ್ನು ಕೊಡಬೇಕು.

ಮೇಲಿನ ಮಾಹಿತಿಯಿಂದ ಅವಶ್ಯಕ ಖಾತೆಗಳನ್ನು ಮಹೇಂದ್ರ ಪುಸ್ತಕದಲ್ಲಿ ತಯಾರಿಸಿರಿ.

10. ದಿನೇಶ ಟ್ರೇಡರ್ ಧಾರವಾಡ ಪ್ರಧಾನ ಕಛೇರಿಯು ಕಾರವಾರದಲ್ಲಿ ಒಂದು ಶಾಖೆಯನ್ನು ಹೊಂದಿದೆ. ಮೂಲಬೆಲೆಯ ಮೇಲೆ ಶೇ. 33-1/3 ರಲ್ಲಿ ಸರಕುಗಳನ್ನು ಶಾಖೆಗೆ ರವಾನಿಸಲಾಗಿದೆ. ಸರಕು ಮತ್ತು ಸಾಲಗಾರರ ಪದ್ಧತಿಯನ್ನು ಅನುಸರಿಸಿ ಈ ಕೆಳಗಿನ ಮಾಹಿತಿಯಿಂದ ಅವಶ್ಯಕ ಖಾತೆಗಳನ್ನು ಬರೆಯಿರಿ :

ವಿವರ	ಮೊತ್ತ
	ರೂ.
ಸರಕು ದಾಸ್ತಾನು (1.1.2016) (ಖರೀದಿ ಪಟ್ಟಿ ಬೆಲೆ)	72,000
ಸಾಲಗಾರರು (1.1.2016)	36,000
ಶಾಖೆಗೆ ಸರಕು ರವಾನಿಸಿದ್ದು (ಖರೀದಿ ಪಟ್ಟಿ ಬೆಲೆ)	6,00,000
ನಗದು ಮಾರಾಟ	1,28,000
ಉದ್ರಿ ಮಾರಾಟ	2,04,000
ಸಾಲಗಾರರಿಂದ ಬಂದ ಹಣ	1,75,000
ಪ್ರಧಾನ ಕಛೇರಿಗೆ ಮರಳಿಸಿದ ಸರಕುಗಳು (ಖರೀದಿ ಪಟ್ಟಿ ಬೆಲೆ)	18,000
ಸಾಲಗಾರರಿಂದ ಮರಳಿಸಿದ ಸರಕುಗಳು	12,000
ಶಾಖೆಯ ವೆಚ್ಚಕ್ಕಾಗಿ ನಗದು ಹಣ ಕಳಿಸಿದ್ದು	
	ರೂ.
i) ಬಾಡಿಗೆ	12,000
ii) ಸಂಬಳ	20,000
iii) ಇತರೆ ವೆಚ್ಚ	3,600
ಸಾಲಗಾರರಿಗೆ ಸೋಡಿ ಕೊಟ್ಟಿದ್ದು	4,800
ಶಾಖೆಯಲ್ಲಿ ಕೊರತೆಯಿಂದ ಸರಕು (ಖರೀದಿ ಪಟ್ಟಿ ಬೆಲೆ)	3,600
ಸರಕು ದಾಸ್ತಾನು 31.12.2016 (ಖರೀದಿ ಪಟ್ಟಿ ಬೆಲೆ)	90,000

11. 31.12.2017 ಕ್ಕೆ ಕೊನೆಗೊಳ್ಳುವಂತೆ ಈ ಕೆಳಗಿನ ವಿವರಣೆಗಳಿಂದ ವಿಭಾಗೀಯ ವ್ಯಾಪಾರಿ ಹಾಗೂ ಲಾಭ-ನಷ್ಟ ಖಾತೆಯನ್ನು ತಯಾರಿಸಿರಿ :

ವಿವರಣೆ	ಟಿ.ವಿ. ವಿಭಾಗ	ರೇಡಿಯೋ ವಿಭಾಗ
	ರೂ.	ರೂ.
ಆರಂಭಿಕ ಶಿಲ್ಕು (1.1.2017)	14,000	12,000
ಖರೀದಿಗಳು	75,000	50,000
ವಿಕ್ರಯಗಳು	2,00,000	1,00,000
ಖರೀದಿ ವಾಪಸು ಮಾಡಿದ್ದು	10,000	5,000
ಸಂಬಳ	9,000	8,000
ಸಾಮಾನ್ಯ ಖರ್ಚು ಮತ್ತು ಆದಾಯಗಳು :	ರೂ.	
ಸಾಮಾನ್ಯ ಸಂಬಳ	12,000	
ಬಾಡಿಗೆ ಮತ್ತು ಧರಗಳು	6,000	

ಜಾಹಿರಾತು	...	8,000
ವಿಕ್ರಯ ಸಾರಿಗೆ ಖರ್ಚು	...	5,000
ಸೋಡಿ ಕೊಟ್ಟಿದ್ದು	...	1,800
ಖರೀದಿ ಸಾರಿಗೆ ಖರ್ಚು	...	1,500
ಸೋಡಿ ಸ್ವೀಕರಿಸಿದ್ದು	...	1,500
ಲೆಕ್ಕಾಸುತ್ತಿರುವ ವೆಚ್ಚಗಳು	...	5,000
ವಿಮೆ	...	2,000

ಹೊಂದಾಣಿಕೆಗಳು :

- ಟಿ.ವಿ. ವಿಭಾಗದಿಂದ ರೇಡಿಯೋ ವಿಭಾಗಕ್ಕೆ ರೂ. 5,000 ಸರಕು ವರ್ಗಾವಣೆಯನ್ನು ದಾಖಲಿಸಿಲ್ಲ.
 - ಸಾಮಾನ್ಯ ಸಂಬಳವನ್ನು ಎಲ್ಲಾ ವಿಭಾಗಗಳಿಗೆ 3 : 1 ಅನುಪಾತದಲ್ಲಿ ಹಂಚುವುದು.
 - ವಿಭಾಗಗಳು ಆಕ್ರಮಿಸಿದ ಸ್ಥಳವು 3 : 2ರ ಅನುಪಾತದಲ್ಲಿದೆ.
 - ಲೆಕ್ಕಾಸುತ್ತಿರುವ ಖರ್ಚುಗಳನ್ನು ಮತ್ತು ವಿಮಾಕಂತುಗಳನ್ನು ಎಲ್ಲಾ ವಿಭಾಗಕ್ಕೂ ಸಮನಾಗಿ ಹಂಚುವುದು.
 - ವಿಭಾಗಗಳ ಅಂತಿಮ ಶಿಲ್ಕು : ಟಿ.ವಿ. ವಿಭಾಗ - ರೂ. 33,000 ಹಾಗೂ ರೇಡಿಯೋ ವಿಭಾಗ ರೂ. 30,000.
12. ರಫುರಾಮನ್ ಸ್ಟೋರ್ ಬಾಗಲಕೋಟೆ ಇವರ ಆವರಣವು ದಿ. 31.7.2019 ರಂದು ಅಗ್ನಿಗಾಹುತಿಗೊಂಡಿದೆ. ಸೋರ್ಸ್ ದಾಖಲಾತಿಯ ಆಧಾರದ ಮೇಲೆ ಈ ಕೆಳಗಿನ ಅಂಕಿ-ಅಂಶಗಳು ಲಭ್ಯವಾಗಿವೆ :

ವಿವರಣೆ	ಮೊತ್ತ ರೂ.
ಸರಕು ಶಿಲ್ಕು 1.1.2018	...
ಸರಕು ಶಿಲ್ಕು 31.12.2018	...
ಖರೀದಿ 2018ನೇ ವರ್ಷದಲ್ಲಿ	...
ಮಾರಾಟ 2018ನೇ ವರ್ಷದಲ್ಲಿ	...
ಖರೀದಿ ದಿನಾಂಕ 1.1.2019 ರಿಂದ 31.7.2019	...
ಮಾರಾಟ ದಿನಾಂಕ 1.1.2019 ರಿಂದ 31.7.2019	...
ಅಗ್ನಿಗಾಹುತಿಯಾಗಿ ಉಳಿದ ಶಿಲ್ಕು ಮೌಲ್ಯ	...
ಅವರು ಅಗ್ನಿ ವಿಮೆಯ ಪಾಲಿಸಿ ತೆಗೆದುಕೊಂಡಿದ್ದು	...
	2,30,000

ಶಿಲ್ಕುಹಾನಿಯ ಮೌಲ್ಯವನ್ನು ಕಂಡುಹಿಡಿಯಿರಿ ಮತ್ತು ಅಗ್ನಿವಿಮಾ ಹಕ್ಕು ಬಾಧ್ಯತೆಯನ್ನು ಸರಾಸರಿಯ ಕಲಮಿನನ್ವಯ ತಯಾರಿಸಿರಿ.

13. ಪ್ರಕರಣ ಅಧ್ಯಯನ (ಕಡ್ಡಾಯ) :

ಮಥುರಾ ಕಂ. ನಿ. ರೂ. 750 ಕ್ಕೆ ಒಂದರಂತೆ 400 ಸೈಕಲ್‌ಗಳನ್ನು ವಿಕ್ರಿಯ ಬೆಲೆಯ ಮೇಲೆ, ಸಾಗರ ಕಂ. ನಿ. ಇವರಿಗೆ ಕಮಿಷನ್ ಮೇಲೆ ಮಾರಲು ಕಳುಹಿಸಿದರು. ವಿಕ್ರಿಯ ಬೆಲೆಯು, ಮೂಲಬೆಲೆಯ ಮೇಲೆ ಶೇ. 20 ರಂತೆ ಆಕರಿಸಿದೆ. ಅವರು ರೂ. 12,000 ರವಾನೆ ಖರ್ಚು ಮತ್ತು ವಿಮೆಯ ಸಲುವಾಗಿ ಪಾವತಿಸಿರುತ್ತಾರೆ.

10 ಸೈಕಲ್‌ಗಳು ಸಾಗಾಣಿಕೆಯಲ್ಲಿ ಸಂಪೂರ್ಣ ನಾಶವಾಗಿದ್ದರಿಂದ ಇದಕ್ಕೆ ವಿಮಾ ಕಂಪನಿಯವರು 6,000 ರೂಪಾಯಿಗಳನ್ನು ಪರಿಹಾರ ನೀಡಲು ಒಪ್ಪಿರುತ್ತಾರೆ.

ರೂ. 2,400 ಸುಂಕ ಮತ್ತು ಗೋದಾಮಿನವರಿಗೆ ಸಾಗಾಣಿಕೆ ವೆಚ್ಚ ಪಾವತಿ ಮಾಡಿ, ಇನ್ನುಳಿದ ಸೈಕಲ್‌ಗಳನ್ನು ಸಾಗರ ಕಂ.ನಿ. ಅವರು ಪಡೆದುಕೊಂಡರು. ತದನಂತರ ಅವರು ರೂ. 10,000 ಜಾಹಿರಾತು ಮತ್ತು ರೂ. 2,000 ಗೋದಾಮ ಬಾಡಿಗೆ ಕೊಟ್ಟಿರುತ್ತಾರೆ. ಸಾಗರ ಕಂ. ನಿ. ಅವರು 350 ಸೈಕಲ್‌ಗಳನ್ನು ರೂ. 1,000 ರಂತೆ ಮಾರಾಟ ಮಾಡಿದರು. ಅವರು ಒಟ್ಟು ಮಾರಾಟದ ಮೇಲೆ ಶೇ. 3 ದಲ್ಲಾಳಿ ಹಾಗೂ ಶೇ. 2 ಡೆಲ್ ಕ್ರೇಡರ್ ದಲ್ಲಾಳಿ ಪಡೆಯಲು ಅರ್ಹರಾಗಿರುತ್ತಾರೆ.

ಮಥುರಾ ಕಂ.ನಿ. ಅವರ ಪುಸ್ತಕದಲ್ಲಿ ಈ ಕೆಳಗಿನ ಸಂದರ್ಭಗಳಲ್ಲಿ ಸಾಗಾಣಿಕೆ ಮಾರಾಟದ ಅವಶ್ಯಕ ಖಾತೆಗಳನ್ನು ತಯಾರಿಸಿ ಲಾಭ ಅಥವಾ ನಷ್ಟವನ್ನು ಕಂಡುಹಿಡಿಯಿರಿ. ಒಂದು ವೇಳೆ :

- ಸರಕು ಮಾರಾಟ ಪ್ರತಿನಿಧಿಯ ಗೋದಾಮಿಗೆ ಸರಕು ಸಾಗಿಸಿದ ನಂತರದ ವೆಚ್ಚಗಳನ್ನು ಸರಕು ರವಾನೆದಾರರು ಭರಿಸಿದರೆ;
- ಸರಕು ಮಾರಾಟ ಪ್ರತಿನಿಧಿಯ ಗೋದಾಮಿಗೆ ಸರಕು ಸಾಗಿಸಿದ ನಂತರದ ವೆಚ್ಚಗಳನ್ನು, ಸರಕು ಮಾರಾಟ ಪ್ರತಿನಿಧಿಯವರೇ ಭರಿಸಿದರೆ.